

ಕೃತಜ್ಞತೆ ಮತ್ತು ಪ್ರಾರ್ಥನೆ

(ಫಿಲಿಪೋನ 4-7)

ಕೃತಜ್ಞತೆ ಮತ್ತು ಪ್ರಾರ್ಥನೆಯ ವಿಶೇಷತೆಯಿಂದ ಹೌಲನು ಈ ಪತ್ರಿಕೆಯನ್ನು ಪ್ರಾರಂಭಿಸಿರುವನು. ಇದು ಸಾಮಾನ್ಯವಾದ ಶೈಲಿಯಾಗಿತ್ತು, ಇದು ಒಂದು ಪದ್ಧತಿ ಅಥವಾ ಪತ್ರಿಕೆಯ ಮುಖ್ಯಾಂಶವನ್ನು ತಿಳಿಸುವ ಪರಿ ಎಂದು ಭಾವಿಸಬಾರದು. ಅದರ ಬದಲಾಗಿ, ಕೃತಜ್ಞತೆ ಮತ್ತು ಪ್ರಾರ್ಥನೆಯ ಹೌಲನ ಪತ್ರಿಕೆಗಳ ಮುಖ್ಯಾಂಶವನ್ನು ಅಭಿವೃದ್ಧಿ ಪಡಿಸುತ್ತಿದ್ದವು. ಇದನ್ನು ಈ ಕೆಳಗಿನ ಪಟ್ಟಿಯಲ್ಲಿ ತೋರಿಸಲಾಗಿದೆ, ಹೌಲನ ಪ್ರಾರಂಭದ ಪದಗಳಾದ ಕೃತಜ್ಞತೆ ಮತ್ತು ಪ್ರಾರ್ಥನೆಯು, ಹೌಲನು ತಿಳಿಸಬೇಕಾದ ಮುಖ್ಯಾಂಶವನ್ನು ಪರಿಚಯಿಸುತ್ತವೆ.

ಮುಖ್ಯ ಪದ	ಕೃತಜ್ಞತೆ ಮತ್ತು ಪ್ರಾರ್ಥನೆ (4-7 ಪಚನ)	ಪತ್ರಿಕೆಯ ಮುಖ್ಯಾಂಶ (8-22 ಪಚನ)
“ಪ್ರಾರ್ಥನೆ”	ಪಚನ 4	ಪಚನ 22
“ಪ್ರೀತಿ”	ಪಚನಗಳು 5, 7	ಪಚನ 9
“ಅನ್ಯೋನ್ಯತೆ”	ಪಚನ 6	ಪಚನ 17
“ನುವರಗಳು”	ಪಚನ 6	ಪಚನ 14
“ಹೃದಯ”	ಪಚನ 7	ಪಚನಗಳು 12, 20
“ಆದರಣೆ”	ಪಚನ 7	ಪಚನ 20
“ಸಹೋದರ”	ಪಚನ 7	ಪಚನ 20

ಈ ವಾಕ್ಯಭಾಗದಲ್ಲಿ, “ಕರ್ತನಾದ ಯೇಸುವಿನ ಮೇಲೆ ನೀನು ಇಟ್ಟಿರುವ ನಂಬಿಕೆಯನ್ನು ಕುರಿತೂ ದೇವ ಜನರಲ್ಲರ ಮೇಲಿರುವ ನಿನ್ನ ಪ್ರೀತಿಯನ್ನು ಕುರಿತು, ಕೇಳಿ ದ್ದರಿಂದ ನಾನು ಪ್ರಾರ್ಥನೆ ಮಾಡುವಾಗೆಲ್ಲಾ ದೇವರಿಗೆ ಯಾವಾಗಲೂ ಸ್ತೋತ್ರವನ್ನು ಸಲ್ಲಿಸಿ ನಿನ್ನಗೋಸ್ಕರ ಬಿಜ್ಜಾಪನೆ ಮಾಡುತ್ತೇನೆ” (ಪಚನ 4). “ನಾನು ದೇವರಿಗೆ ಸ್ತೋತ್ರ” ಮಾಡುತ್ತೇನೆ ಎಂಬುದು, ಹೌಲನ ಈ ಪತ್ರಿಕೆಯಲ್ಲಿ ಕಾಣ ಬರುವ ಸಾಮಾನ್ಯವಾದ ಭಾಗವಾಗಿರುತ್ತದೆ (ನೋಡಿರಿ ರೋಮಾಪುರ 1:8; 1 ಕೊರಿಂಥ 1:4; ಫಿಲಿಪ್ಪಿ 1:3). “ಯಾವಾಗಲೂ” ಎಂಬುದು ಪಚನದ ಮಧ್ಯ ಭಾಗದಲ್ಲಿರುವುದರಿಂದ ಹೌಲನು ಆಗಾಗ್ಗೆ ದೇವರಿಗೆ ಸ್ತೋತ್ರ ಮಾಡುತ್ತಿದ್ದನು ಎಂದು ತಿಳಿಸುತ್ತದೆ (NASB; NIV; RSV) ಅಥವಾ ತನ್ನ ಪತ್ರಿಕೆಯನ್ನು ಓದುವವರನ್ನು ಅವನ ಪ್ರಾರ್ಥನೆಯಲ್ಲಿ ನೆನಪಿಸಿಕೊಂಡನು (KJV). “ಪ್ರಾರ್ಥನೆ ಮಾಡುವಾಗೆಲ್ಲಾ, ನಿನ್ನಗೋಸ್ಕರ ಬಿಜ್ಜಾಪನೆ ಮಾಡುತ್ತೇನೆ” ಎಂಬುದು, ಅವನು ಅವರಿಗಾಗಿ ನಿರಂತರ ಪ್ರಾರ್ಥನೆ ಮಾಡುತ್ತಿದ್ದನು, ಅದರ ಮೂಲಕ ತಾನು ಸ್ಥಾಪಿಸಿದ ಸಭೆಯವರೊಂದಿಗೂ ಮತ್ತು ಅವನಿಗೆ ತಿಳಿದಿದ್ದ ಕ್ರೈಸ್ತರೊಂದಿಗೆ ಬಲ ವಾದ ಸಂಬಂಧಗಳಿದ್ದನು. ಸೆರೆಮನೆಯು ಅವನನ್ನು ಅವರಿಂದ ದೈಹಿಕವಾಗಿ ಪ್ರತ್ಯೇಕ ಮಾಡಿದ್ದರೂ, ಪ್ರಾರ್ಥನೆಯಲ್ಲಿ ಅವರ ಅನ್ಯೋನ್ಯತೆಯಲ್ಲಿದ್ದನು.

ಈ ವಚನದಲ್ಲಿ ಒಂದು ಮುಖ್ಯವಾದ ಬದಲಾವಣೆ ಇದೆ. ಶುಭಕೋರುವಾಗ, ಇಬ್ಬರ ಹೆಸರುಗಳನ್ನು ನೋಡುತ್ತೇವೆ. ಹೌಲ ಮತ್ತು ತಿಮೋಥಿಯಿಂದ ಮೂರು ವ್ಯಕ್ತಿಗಳಿಗೆ, ಮತ್ತು ಸಂಪೂರ್ಣ ಸಭೆಯನ್ನು ವಂದಿಸಲಾಗಿದೆ. ವಚನ 4ರಲ್ಲಿ, ಹೌಲನು *ಮೊದಲ ವ್ಯಕ್ತಿಯಾಗ* (“ನಾನು”) ವಿಚಾರದಿಂದ ಫಿಲಿಮೋನನಿಗೆ ಮಾತ್ರ ಮಾತನಾಡುತ್ತಿರುವ ಬದಲಾವಣೆಯನ್ನು ಗಮನಿಸುತ್ತೇವೆ. ಈ ಪತ್ರದ ಹಿನ್ನೆಲೆಯಲ್ಲಿ ತಿಮೋಥಿ, ಅಪ್ಪಿಯ, ಅರ್ಜೆಂಟಿನ, ಹಾಗೂ ಇತರೆ ಕೊಲೊಸ್ಸೆ ಸಭೆಯು ಒಳಗೊಂಡಿದ್ದರೂ, ಅದರಲ್ಲಿ ಹೌಲ ಮತ್ತು ಫಿಲಿಮೋನ ಪ್ರಮುಖರು. ಹೌಲ ಹೇಳಿದ್ದೇನೆಂದರೆ,

ಕರ್ತನಾದ ಯೇಸುವಿನ ಮೇಲೆ ನೀನು ಇಟ್ಟಿರುವ ನಂಬಿಕೆಯನ್ನು ಕುರಿತೂ ದೇವಜನರಲ್ಲರ ಮೇಲಿರುವ ನಿನ್ನ ಪ್ರೀತಿಯನ್ನು ಕುರಿತೂ ಕೇಳಿದ್ದರಿಂದ ನಾನು ಪ್ರಾರ್ಥನೆಮಾಡುವಾಗಲೂ ದೇವರಿಗೆ ಯಾವಾಗಲೂ ಸ್ತೋತ್ರವನ್ನು ಸಲ್ಲಿಸಿ ನಿನ್ನಗೋಸ್ಕರ ಬಿಜ್ಜಾಪನೆಮಾಡುತ್ತೇನೆ. ಕ್ರಿಸ್ತನಲ್ಲಿ ನಮಗೆ ದೊರಕಿರುವ ಎಲ್ಲಾ ಸುವರಗಳನ್ನು ಕುರಿತು ನೀನು ತಿಳುವಳಿಕೆಯನ್ನು ಹೊಂದುತ್ತಿರುವಲ್ಲಿ ಕ್ರಿಸ್ತನಂಬಿಕೆಯಲ್ಲಿರುವ ನಿನ್ನ ಅನ್ಯೋನ್ಯತೆಯು ಕ್ರಿಸ್ತನಿಗೆ ಹೆಚ್ಚಾದ ಮಹಿಮೆಯನ್ನು ಉಂಟುಮಾಡಬೇಕೆಂದು ಪ್ರಾರ್ಥಿಸುತ್ತೇನೆ. ಸಹೋದರನೇ, ನಿನ್ನ ಮೂಲಕ ದೇವ ಜನರ ಹೃದಯಗಳಿಗೆ ಭೇರೇ ತ್ಯಾಹ ಉಂಟಾದದರಿಂದ ನಿನ್ನ ಪ್ರೀತಿಯ ನಿಮಿತ್ತ ನನಗೆ ಬಹಳ ಸಂತೋಷವೂ ಆದರಣೆಯೂ ಉಂಟಾದವು (ವಚನಗಳು 5-7).

ಈ ವಿಧವಾದ ಉತ್ತೇಜನದ ಪದಗಳು ಫಿಲಿಮೋನನ ಕೋಪವನ್ನು ಶಮನ ಮಾಡಿರಬಹುದು. ಅಪೊಸ್ತಲನು ಬರೆದು, “ನಿನ್ನ ನಂಬಿಕೆಯನ್ನು ಪ್ರೀತಿಯನ್ನು ನಾನು ಕೇಳಿದ್ದೇನೆ” (ವಚನ 5). ಕೊಲೊಸ್ಸೆಯಲ್ಲದ ಸನ್ನಿವೇಶವನ್ನು ಎಪಫೋದಿತ ಮತ್ತು ಓನೇ ಸಿಮನಿಂದ ತಿಳಿದಿದ್ದ ಒಬ್ಬ ಮನುಷ್ಯನು ಈ ಪತ್ರವನ್ನು ತರುತ್ತಿದ್ದನು (ಕೊಲೊಸ್ಸೆ 1:7, 8; ಫಿಲಿಮೋನ 23), ಫಿಲಿಮೋನನ ಕುರಿತು ಅವರು ವಿನಯ ಮಾತನಾಡಿದ್ದರು? ಓನೇಸಿಮನ ಮತ್ತು ಅವನ ಯಜಮಾನನ ನಡುವೆ ಉಂಟಾಗಿದ್ದ ಅಪಾರ್ಥದ ನಿಮಿತ್ತ, ಹೌಲನು ಅವನನ್ನು ಶೀಲಾಗಿ ಕಂಡನೇ? ಈ ಫಿಲಿಮೋನನು ಬಹಿರಂಗವಾದ ಬಯ್ಯುಬಿಕೆಗೆ ಒಳಗಾಗುತ್ತಿದ್ದನೇ? ಈ ವಚನದಲ್ಲಿ ಅಂತಹ ಭಯವನ್ನು ನಿವಾರಣೆ ಮಾಡಲಾಗಿದೆ.

ಫಿಲಿಮೋನನು “ಕರ್ತನಾದ ಯೇಸುವಿನ ಹಾಗೂ ದೇವ ಜನರ ಮೇಲೆ” ಇಟ್ಟಿದ್ದಂತ ಪ್ರೀತಿ ಮತ್ತು ನಂಬಿಕೆಯ ಕುರಿತು ಹೌಲನು ಪುನಃ ಹೇಳುತ್ತಿರುವನು. ಇದು ಗ್ರೀಕ್ ಭಾಷೆಯಲ್ಲಿ ಯಾವಾಗಲೂ ಬಳಸುತ್ತಿದ್ದ ಬರಹದ ಸಾಧನವಾಗಿತ್ತು, ಅದನ್ನು *chiasmus* ಎನ್ನುತ್ತಿದ್ದರು (ಗ್ರೀಕ್ ಅಕ್ಷರ, *chi*). ಈ ಹೊಂದಾಣಿಕೆಯಲ್ಲಿ, ನಾಲ್ಕನೇ ಮತ್ತು ಮೊದಲನೇ ಹೇಳಿಕೆಯು ಪರಸ್ಪರ ಸಂಬಂಧವನ್ನು ಹೊಂದಿರುತ್ತದೆ, ಎರಡು ಮತ್ತು ಮೂರನೆಯದು ಹೊರತಾಗಿದೆ. ಫಿಲಿಮೋನನ ಪ್ರೀತಿಯು “ದೇವ ಜನರಲ್ಲರೊಂದಿಗೆ” ಸಂಬಂಧವನ್ನು ಹೊಂದಿದೆ, ಅವನ “ನಂಬಿಕೆಯು” ಕರ್ತನಾದ ಯೇಸುವಿನ ಕಡೆಗೆ ಇರುತ್ತದೆ. “ಕರ್ತನಾದ ಯೇಸುವಿನ ಕಡೆಗೆ ಇರುವ ... ನಂಬಿಕೆಯು” ಹಾಗೂ “ದೇವ ಜನರ ಕಡೆಗೆ ಇರುವ ಪ್ರೀತಿಯು ...” ಈ ಪತ್ರದ ಗುರುತರವಾದ ಪ್ರಸ್ತಾಪವಾಗಿರುತ್ತದೆ.

ಕ್ರೈಸ್ತರ ಬಗ್ಗೆ ಮಾತನಾಡುವಾಗ, ಹೌಲನು “ದೇವ ಜನರು” ಎಂದು ಹೇಳಿರುವನು. ಅಕ್ಷರಶಃ “ಪರಿಶುದ್ಧರು” “ದೇವ ಜನರು” ಎಂಬ ಹೊಸ ಒಡಂಬಡಿಕೆಯ ಯೋಜನೆಯು ಅವರು ನಂಬಿಕೆಯಲ್ಲಿ ಪ್ರಮುಖ ನಾಯಕರುಗಳು ಎಂಬುದಾಗಿರುವದಿಲ್ಲ, ಆದರೆ ದೇವರು ಅವರನ್ನು ಯೇಸುವಿನ ರಕ್ತದ ಮೂಲಕ ಕ್ರೈಸ್ತರನ್ನಾಗಿ ವಿನು ಮಾಡಿರುವನು ಎಂಬುದಾಗಿ (ನೋಡಿ ರೋಮಾಪುರ 1:7; 16:15).

“ನಾನು ಪ್ರಾರ್ಥನೆ ಮಾಡುವಾಗಲೂ” (ವಚನ 6) ಗ್ರೀಕ್‌ನಲ್ಲಿ ಈ ಪದವು ಇರುವದಿಲ್ಲ;

ಅ ವ್ಯಾಖ್ಯಾನವನ್ನು ಸರಾಗಗೋಷಿಸಲು, ಅನುವಾದಕರು ಬಳಸಿರುವ ಪದವಾಗಿದೆ. “ನಿಮಗೋಸ್ಕರ ವಿಜ್ಞಾಪನೆ ಮಾಡುವದಕೋಸ್ಕರ ಪ್ರಾರ್ಥಿಸುವೆನು” ವಚನ 4.

“ಕ್ರಿಸ್ತನಲ್ಲಿ ನಮಗೆ ದೊರಕಿರುವ ಎಲ್ಲಾ ಸುವರಗಳನ್ನು ಕುರಿತು ನೀವು ತಿಳುವಳಿಕೆಯನ್ನು ಹೊಂದುತ್ತಿರುವಲ್ಲಿ ಕ್ರಿಸ್ತನಂಜಿಕೆಯಲ್ಲಿರುವ ನಿಮ್ಮ ಅನ್ಯೋನ್ಯತೆಯು ಕ್ರಿಸ್ತನಿಗೆ ಹೆಚ್ಚಾದ ಮಹಿಮೆಯನ್ನು ಉಂಟುಮಾಡಬೇಕೆಂದು ಪಾಲನು ಪ್ರಾರ್ಥಿಸಿದನು.” ಈ ಪತ್ರಿಕೆಯಲ್ಲಿರುವ ಈ ವಚನವು ಅರ್ಥಮಾಡಿಕೊಳ್ಳಲು ಕಠಿಣವಾಗಿದೆ ಎಂದು ಜೋಸೆಫ್ ಫಿಟ್ಸಿಮರ್ ಸಲಿಯಾಗಿಯೇ ಹೇಳಿರುವರು “ಈ ಪತ್ರಿಕೆಯಲ್ಲಿರುವ ಈ ವಚನವು ಅರ್ಥ ಮಾಡಿಕೊಳ್ಳಲು ಕಠಿಣವಾಗಿದೆ.”² ಹೇಗೂ, ಇದರಲ್ಲಿ ಸಮಸ್ಯೆಯು ಉದ್ಭವಿಸಿದ್ದರೂ, ಅದರಲ್ಲಿ ಅಡಗಿರುವ ಅಪರಿಚಿತವಾದ ಭಾಷೆಯು, ಮುಂದಿನ ವಚನವನ್ನು ಅರಿಯಲು ಸಹಕರಿಸುತ್ತದೆ.

ಈ ಹಿನ್ನೆಲೆಯಲ್ಲಿ, NIV ಅನುವಾದದಲ್ಲಿ ಪಾಲನು ಫಿಲಿಪೋನನ್ನು ಉತ್ತೇಜಿಸಿ, “ಅತನ ನಂಜಿಕೆಯನ್ನು ಹಂಚಿಕೊಳ್ಳುವದರಲ್ಲಿ ಚುರುಕಾಗಿರು” ಎಂಬ ಸಂದೇಶವು ಫಿಲಿಪೋನನಿಗೆ ಸುವಾರ್ತೆಯನ್ನು ಸಾರುವದರಲ್ಲಿ ಚುರುಕಾಗಿರು ಎಂಬುದಾಗಿರುವದಿಲ್ಲ. ಈ ವಿಧದ ಭಾಷೆಗಳನ್ನು ಈ ದಿನಗಳಲ್ಲಿ ಬಳಸುತ್ತಾರೆ. “ಅನ್ಯೋನ್ಯತೆ” (koinonia) ಎಂದರೆ ಅವನಿಗಿರುವ ಮೂಲವನ್ನು ಹಂಚಿಕೊಳ್ಳುವುದು ಸಾಮಾನ್ಯವಾಗಿ ಹೊಂದಿರುವಂಥವುಗಳಲ್ಲಿ “ಸಮವಾಗಿ ಹಂಚಿಕೊಳ್ಳುವುದು,” ಅಥವಾ “ಕೊಡುವುದು.” ಫಿಲಿಪೋನನ ನಂಜಿಕೆಯು ಖಾಸಗಿ ಸಂಗತಿಯಾಗಿರಲಿಲ್ಲ; ಅದನ್ನು ಅವನ ಪಾಲನೊಂದಿಗೂ ಓನೇಸಿಮನೊಂದಿಗೂ ಮತ್ತು ಫಿಲಿಪೋನನ ಮನೆಯ ಸಭೆಯೊಂದಿಗೂ ಹಂಚಿಕೊಳ್ಳಬೇಕಿತ್ತು. ಈಗಾಗಲೇ ಫಿಲಿಪೋನನು ತನ್ನ ಮನೆಯನ್ನು ಅವನ ಸಹೋದರರೊಂದಿಗೆ ಹಂಚಿಕೊಂಡಿದ್ದನು. ಈ ಅವನ ನಂಜಿಕೆಯನ್ನು ಅವರೊಂದಿಗೆ ಹಂಚಿಕೊಳ್ಳುವ ಕರೆಯನ್ನು ಹೊಂದಿದನು, ಅವನು ಕ್ರೈಸ್ತನಾದ ಗುಲಾಮರ - ಯಜಮನನಾಗಿದ್ದರಿಂದ ಈ ಕಾರ್ಯವನ್ನು ಮಾಡಬೇಕಾಯಿತು.

“ಅದು ಪರಿಣಾಮಕಾರಿಯಾಗಿ” ಇಂಗ್ಲೀಷ್ ಪದವಾದ “ಶಕ್ತಿಯಿಂದ” ಗ್ರೀಕ್ ಅನುವಾದವಾಗಿದೆ. ಪರಿಣಾಮಕಾರಿ ಎಂಬುದಾಗಿಯೂ ಆಗಬಹುದು (1 ಕೊರಿಂಥ 16:9) ಅಥವಾ “ಚುರುಕಾಗು” (ಇಬ್ರಿಯ 4:12). “ಶಕ್ತಿಯನ್ನು” ಹೊಂದಿದವರಾಗಿ; “ಪ್ರಾಯೋಗಿಕವಾದ ಸಾಮರ್ಥ್ಯವನ್ನು ತೋರಬೇಕು.”³ ಪಾಲನ ಈ ಪತ್ರಕ್ಕೆ ಫಿಲಿಪೋನನು ಸಕಾರಾತ್ಮಕವಾಗಿ ಪ್ರತಿಕ್ರಿಯಿಸದಿದ್ದರೆ, ಅವನ ನಂಜಿಕೆಯು ಪರಿಣಾಮವಿಲ್ಲದ್ದು. ಚುರುಕಾಗಿ ಇಲ್ಲದ್ದು ಮತ್ತು ಬಲಹೀನವು ಆಗಿದೆ. ಇನ್ನೊಂದು ವಿಧದಲ್ಲಿ, ಅವನು ದೀನನಾಗಿ ಕೇಳಿ, ಓನೇಸಿಮನ ಕುರಿತು ಸಲಿಯಾದ ಕಾರ್ಯವನ್ನು ಮಾಡಿದರೆ, ಅವನು ನಂಜಿಕೆಯನ್ನು ಹಂಚಿಕೊಂಡವರಿಗೂ, ನಿಶ್ಚಯವಾಗಿ ಆಶೀರ್ವಾದವಾಗುತ್ತಿತ್ತು.

“ಕ್ರಿಸ್ತನಲ್ಲಿ ನಮಗೆ ದೊರಕಿರುವ ಎಲ್ಲಾ ಸುವರಗಳನ್ನು ಕುರಿತು ನೀನು ತಿಳುವಳಿಕೆಯನ್ನು ಹೊಂದುತ್ತಿರುವಲ್ಲಿ” (ವಚನ 6ಎ) ಅನುಭವಕ್ಕೆ ಮೀಲಿದ ಜ್ಞಾನ ಎಂಬುದಾಗಿರುವದಿಲ್ಲ. “ನಿನ್ನಲ್ಲಿ” ಎಂಬುದರಲ್ಲಿ “ನಿನ್ನ” ಅಥವಾ “ನಮ್ಮಲ್ಲಿ” ಎಂಬ ಬಹುಪದವು ಅನಿಶ್ಚಯವಾಗಿದೆ (NASB; KJV) ಅಥವಾ (NIV; RSV) ಸಾಧ್ಯವು ಇದೆ. ಇಲ್ಲಿನ ಬಹುಪದವು ಪತ್ರಿಕೆಯಲ್ಲಿ ಅಸಮಾನ್ಯವಾಗಿದ್ದು, ಸಾಮಾನ್ಯವಾದ ಬರವಣಿಗೆಯಾಗಿದೆ. ವಾಕ್ಯವು ಅನ್ಯೋನ್ಯತೆಯ ಕುರಿತಾಗಿ ಇರುವದರಿಂದ, ಬಹುಪದವನ್ನು ಬಯಸಬಹುದು.

“ಕ್ರಿಸ್ತನಿಗಾಗಿ” ಎಂಬುದು, ಅಕ್ಷರಶಃ “ಕ್ರಿಸ್ತನಲ್ಲಿ” ಎಂದಿರುತ್ತದೆ ಅಥವಾ “ಕ್ರಿಸ್ತನ ಬಳಿಗೆ.” ಈ ವಚನದ ಅರ್ಥವನ್ನು ಪೂರ್ಣವಾಗಿ ಜೇಮ್ಸ್ ಡುನಿಂಗರ್‌ವರು ವಿವರಿಸಿದ್ದಾರೆ,

ಸಾಮೂಹಿಕವಾಗಿ ಹಂಚಿಕೊಂಡಂತೆ ನಂಜಿಕೆಯ ಸ್ವಭಾವವು ಮುಖ್ಯ ತಾತ್ಪರ್ಯವಾಗಿದೆ; ಪಾಲನು ಯಾವುದೇ ವಿಧವಾದ ಖಾಸಗಿಯಾದ ಧಾರ್ಮಿಕ ನಂಜಿಕೆಯ ಕುರಿತಾಗಿರದೇ. ಅದನ್ನು ಒಬ್ಬ ವ್ಯಕ್ತಿಯು, ವೈಯಕ್ತಿಕವಾಗಿಯೂ, ಮತ್ತು

ಇವೆಲ್ಲದರ ಮೇಲೆ, ಹೌಲನು ಈ ಕೆಳಕಂಡಂತೆ, ಮಾತನಾಡುತ್ತಿದ್ದನು:

“ಫಿಲಿಮೋನನೇ, ನೀನು ಕೊಲೆಸ್ತೆ ಸಭೆಯವರಿಗಾಗಿ, ನಿನ್ನ ಮನೆಯನ್ನು ಹಾಗೂ ನಿನ್ನ ಜೀವಿತವನ್ನು ಕೃಪೆಯಿಂದ ಹಂಚಿಕೊಂಡಿರುವುದರಿಂದ, ನಾನು ನಿನಗಾಗಿ ಪ್ರಾರ್ಥಿಸುತ್ತಿರುವೆನು. ನನ್ನ ಮುಂದಿನ ಮಾತೇನೆಂದರೆ, ಆ ಕೃಪಾಪೂರ್ವಕವಾದ ಕಾರ್ಯವನ್ನು ಓನೇಸಿಮನ ಸಂಗಡವು ವಿಸ್ತರಣೆಗೊಳ್ಳಲಿ. ದೇವರ ಮಕ್ಕಳ ನಡುವೆ ಬೆಲೆ ಕಟ್ಟಲಾರದ ಅನ್ಯೋನ್ಯತೆಯು ಉಂಟಾಗುತ್ತದೆ. ಅದರ ಸತ್ಯವನ್ನು ಅರಿಯುವಾಗ, ನಾವು ಅಶ್ಚರ್ಯಚಕಿತರಾಗುತ್ತೇವೆ. ಕೆಲವು ಸಾಲಿ, ಸಂಕಟಗಳನ್ನು ಮತ್ತು ಭೀತಿಯನ್ನು ಸಹ ಮರೆತು ಬಿಡುತ್ತೇವೆ. ಈಗ, ದೇವರು ನಿನ್ನ ಜೀವಿತದಲ್ಲಿ ಮಾಡುವುದಕ್ಕಿರುವ, ಕಾರ್ಯವನ್ನು ನೆನಪು ಮಾಡುವುದಾದರೆ, ನೀನು ಹಿಂದೆಂದು ಅರಿಯದ, ಅಳವಾದ ಅನ್ಯೋನ್ಯತೆಯ ಅನುಭವವನ್ನು ಹೊಂದಿಕೊಳ್ಳಬಿ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ, ಇತರರನ್ನು ನಿರಾಕರಿಸಬೇಡ. ಈಗ ನೀನು ಓನೇಸಿಮನ ಸಂಗಡ ಹೊಂದಿರುವ ಸಮಸ್ಯೆಯ ಮೂಲಕ, ಕ್ರಿಸ್ತನೊಂದಿಗೆ ನಡೆಯುವ ಅದ್ಭುತವಾದ ಅವಕಾಶವನ್ನು ಪಡೆದುಕೊಳ್ಳಬಿ. ನೀನು ಮಾಡುವ ಸಕಲ ಕಾರ್ಯಗಳಲ್ಲಿ ಕರ್ತ ಯೇಸುವಿಗೆ ಮಹಿಮೆ ಉಂಟಾಗಲಿ!”

ವಚನ 7 ಹೌಲನ ಪ್ರಾರ್ಥನೆ ಆಗಿರಬಹುದು ಅಥವಾ ಇಲ್ಲದೆ ಇರಬಹುದು, ಆದರೆ ವಚನ 6ರಲ್ಲಿ ಅದನ್ನು ಚರ್ಚಿಸಲಾಗಿದೆ. ಹೌಲನ ವಚನ 8ಕ್ಕೆ ಅದು ಜೋಡಿಸುವ “ಕೊಂಡಿಯಾಗಿರುತ್ತದೆ.” ವಚನ 7 ಫಿಲಿಮೋನನೊಂದಿಗೆ ಹೌಲನು ಓನೇಸಿಮನ ಕುರಿತು ಮಾತನಾಡುವ ಧೈರ್ಯದ ಕುರಿತು ದೃಢೀಕರಿಸಲಾಗಿದೆ. ಫಿಲಿಮೋನನ ಕುರಿತಾಗಿ ಹೇಳಿರುವ ಈ ಮಾತು, ಕ್ರೈಸ್ತರ ಕುರಿತಾಗಿಯೂ ಹೇಳಲಾಗುತ್ತದೆ!

“ನಿನ್ನ ಪ್ರೀತಿಯ ನಿಮಿತ್ತ ನನಗೆ ಬಹಳ ಸಂತೋಷವೂ ಆದರಣೆಯೂ ಉಂಟಾದವು” “ಸಂತೋಷವು” ಪರಿಶುದ್ಧಾತ್ಮನಿಂದ ಉಂಟಾಗುವ “ಫಲ” ಎಂದು ಅಪೊಸ್ತಲನು ತಿಳಿಸಿರುವನು (ಗಲಾತ್ಯ 5:22) ಅದು ಒಬ್ಬ ವ್ಯಕ್ತಿಯ ಜೀವದಲ್ಲಿರುವ ಆತನ ಸಾನ್ನಿಧ್ಯವಾಗಿದೆ. ಹೌಲನು ಫಿಲಿಮೋನನನ್ನು ಸಂತೋಷದಿಂದ ನೆನಪುಮಾಡಿಕೊಂಡನು. ಫಿಲಿಮೋನನ ವಿಷಯದಲ್ಲಿ “ಆದರಣೆ” ಎಂಬ ವಿಶೇಷ ಪದವನ್ನು ಬಳಸಿರುವನು. ಅವನು ಬಳಸಿದ ಗ್ರೀಕ್ ಪದವನ್ನು “ಉಪಶಮನ” ಎಂದು ಅನುವಾದಿಸಿದೆ, “ಇನ್ನೊಬ್ಬನನ್ನು ಉಜ್ಜೀವನ ಗೊಳಿಸುವುದು.”⁵ ಫಿಲಿಮೋನನು ಹೌಲನ “ಜೊತೆ ಕೆಲಸದವನಾಗಿದ್ದರಿಂದ,” ಅವನು ಬಲವುಳ್ಳ ಹಾಗೂ ಸಂತೋಷದ ಕ್ರೈಸ್ತನಾಗಿದ್ದನು ಎಂಬ ಸೂಚನೆಯನ್ನು ನೀಡಿರುವನು (ವಚನ 1). ಫಿಲಿಮೋನನ ನಿಮಿತ್ತ ಸಂತೋಷ ಮತ್ತು ಸಂತೈಸುವಿಕೆ ಉಂಟಾಗಿತ್ತು, ಎರಡು ವಚನಗಳ ನಂತರ, ಇದೇ ಪ್ರೀತಿಯನ್ನು ಓನೇಸಿಮನಿಗೂ ವಿಸ್ತರಿಸಬೇಕೆಂದು ಮನವಿ ಮಾಡಿದನು (ವಚನ 9).

ಹೌಲನು, “ದೇವ ಜನರ ಹೃದಯದ” ಬಗ್ಗೆ ಮಾತನಾಡಿರುವನು. ಅವನು ಮೂರು ಸಾರಿ ಈ ಮಾತುಗಳಲ್ಲಿ, ಮೊದಲನೆಯ ಮಾತನ್ನು ಬಲವಾಗಿ ಪ್ರತಿಪಾದಿಸಿರುವನು ಗ್ರೀಕ್ ಪದ (*spagchna*) ಅದು ಮನುಷ್ಯನರ ಭಾವೋದ್ವೇಗಕ್ಕೆ ಸೂಚನೆಯಾಗಿದೆ (ವಚನಗಳು 7, 12, 20). ಅಂತರಿಕವಾದ ಭಾಗ ಗರ್ಭ.⁶ “ಹೃದಯದ ಅಂತರಾಳದಲ್ಲಿ” ಎಂಬ ಯೋಚನೆ ಎಂದು ಈ ದಿನದಲ್ಲೆ ಅರಿಯಬಹುದು. ದೇವ ಜನರ ಹೃದಯಗಳಲ್ಲಿ “ಶಮನ” ಉಂಟಾಯಿತು. (*Anapauo*), ಎಂಬ ಗ್ರೀಕ್ ಪದ ಅನುವಾದಗೊಂಡು, “ಒಬ್ಬನು ತನ್ನ ಪರಿಶ್ರಮದಿಂದ ಜಡುಗಡೆಗೊಳ್ಳುವುದು” ಎಂಬ ಅರ್ಥವನ್ನು ನೀಡುತ್ತದೆ. ವಿಶ್ರಾಂತಿ ಹೊಂದುವಂತೆಯು (ಒಬ್ಬನಿಗೆ) ಶಮನ, ಪುನರ್ಜೀವನ, ಪುನಸ್ಥಾಪನೆ ಎಂಬ ಅರ್ಥ.⁷ ದೃಢವಾದ ಅನ್ಯೋನ್ಯತೆಯಲ್ಲಿಯೂ, ಮತ್ತು ಉಧಾರತೆಯಲ್ಲಿಯೂ ಫಿಲಿಮೋನನ ಪ್ರೀತಿಯು

ಅಡಕವಾಗಿತ್ತು, ದೇವ ಜನರ ಹೃದಯಗಳನ್ನು ಅವನು ಜೈತನ್ಯ ಗೊಳಿಸಿದ್ದನು. ಈ ವಿಷಯದ ತಿಳುವಳಿಕೆಯು, ಪೌಲನ ಹೃದಯಗಳನ್ನು ಪ್ರೀತಿಯಿಂದಲೂ ಮತ್ತು ಆದರಣೆಯಿಂದಲೂ ತುಂಬಿಸಿತ್ತು.

“ಸಹೋದರರೆ ನಿಮ್ಮ ಮೂಲಕವಾಗಿ” ಎಂಬುದು ಈ ಪತ್ರಿಕೆಯು ಪರಿಚಯವನ್ನು ಪೂರ್ಣಮಾಡುತ್ತದೆ. ಮುಂದಿನ ವಚನದಲ್ಲಿ (ವಚನ 16), ಗುಲಾಮನಾದ ಓನೇಸಿಮನು ತನ್ನ “ಸಹೋದರನೆಂದು” ಅಂಗೀಕರಿಸಬೇಕೆಂದು ಹೇಳುವಾಗ, “ಸಹೋದರ” ಎಂಬ ಪದವು ವಿಶೇಷವಾದ ಅರ್ಥವನ್ನು ಹೊಂದಿರುತ್ತದೆ!

ವಾಕ್ಯಭಾಗದ ಪ್ರಸಂಗ

ನಂಜಕೆಯನ್ನು ಹಂಚಿಕೊಳ್ಳುವುದು (ವಚನ 6)

ಕ್ರೈಸ್ತ ನಂಜಕೆಯು ಖಾಸಗಿಯಾದ ಸಂಗತಿಯಾಗಿರುವುದಿಲ್ಲ. ಅದನ್ನು ಆರಂಭದಿಂದಲೇ ಸಭೆಯವರು ಅನುಭವಿಸಬೇಕಿತ್ತು (ಅಪೊಸ್ತಲರ ಕೃತ್ಯ 2:41-47). ಆದಿ ಕ್ರೈಸ್ತರು ಒಟ್ಟಾಗಿ ಪ್ರಾರ್ಥಿಸಿದರು, ಊಟಮಾಡಿದರು, ಆರಾಧಿಸಿದರು, ಹಂಚಿಕೊಂಡರು, ಉತ್ಸವ ಮಾಡಿದರು, ಮತ್ತು ಒಟ್ಟಾಗಿ ಹಿಂಸೆಯನ್ನು ಅನುಭವಿಸಿದರು, ವಿಶಾಂತಿಯಾಗಿರುವ ಕ್ರೈಸ್ತ ಜೀವಿತದ ಅಂಶವು ಕಟುವಾಗಿರುತ್ತದೆ.

ಒಂದು ಕಾಲದಲ್ಲಿ ಇದ್ದ ಕಟುವಾದ ಸಂಗತಿಗಳನ್ನು ಈ ದಿನಗಳಲ್ಲಿಯೂ ಜನರು ಆಚರಣೆ ಮಾಡುತ್ತಾರೆ. “ವೈಯಕ್ತಿಕವಾದ ನಂಜಕೆಯನ್ನು” ಹೊಂದಿರುವುದು ಕ್ರೈಸ್ತ ಜೀವಿತದ ದೊಡ್ಡ ಸಾಧನೆ, ಅನ್ಯೋನ್ಯತೆಯು ಆಯ್ಕೆಯ ವಿಷಯ ಎಂಬುದು ಕೆಲವರ ಅಭಿಪ್ರಾಯ. ಕೆಲವರು “ಯೇಸು, ಬೇಕು! ಸಭೆ, ಅನಗತ್ಯ! ಎಂದು ಧೈರ್ಯವಾಗಿ ಹೇಳುತ್ತಾರೆ!”

ಫಿಲಿಪೋನನಿಗೆ ಪೌಲನು ಒಂದು ಬಲವಾದ ಪತ್ರಿಕೆಯನ್ನು ಬರೆದು, ಈ ತೀವ್ರವಾದ ವಿಷಪೂರಿತ ಸ್ವಾಯತ್ತತ್ವಕ್ಕೆ ಪರಿನಿರೋಧಕವನ್ನು ನೀಡಿರುವನು. ಫಿಲಿಪೋನನಿಗೆ ಇದ್ದಂಥ ಸಮಸ್ಯೆ ವಿನಂದರೆ ಗುಲಾಮನಾದ ಓನೇಸಿಮನು ಓಡಿಹೋದದ್ದರಿಂದ ಅವನಿಗೆ ಆರ್ಥಿಕ ನಷ್ಟ ಉಂಟಾಗಿತ್ತು. ಪೌಲನು ಓನೇಸಿಮನನ್ನು ಅವನ ಯಜಮಾನನ ಬಳಿಗೆ ಕಳುಹಿಸಿದಾಗ, ಅವರಲ್ಲಿ ಸಂಧಾನವಾಗಬೇಕೆಂದು ಪತ್ರವನ್ನು ಕಳುಹಿಸಿದನು. ಪತ್ರಿಕೆಯಲ್ಲಿ, ಪೌಲನು ಫಿಲಿಪೋನನಿಗೆ ಭರವಸೆಯ ಪ್ರೋತ್ಸಾಹವನ್ನು ಬರೆದು, “ನಿಮ್ಮ ನಂಜಕೆಯಲ್ಲಿರುವ ಅನ್ಯೋನ್ಯತೆಯು ಪರಿಣಾಮಕಾರಿಯಾಗಿರಲಿ ಎಂದು ಪ್ರಾರ್ಥಿಸಿದನು...” ಅದು ಹಂಚಿಕೊಳ್ಳಬೇಕಾದ ನಂಜಕೆಯಾಗಿತ್ತು.

ಒಬ್ಬಂಟಿಗನೊಂದಿಗೆ ಸಂಧಾನವಾಗುವ ಸಂಗತಿಯು ಆಗಿರದೆ, ಫಿಲಿಪೋನನು ಅದನ್ನು ಸಭೆಯೊಂದಿಗೆ ಹಂಚಿಕೊಳ್ಳಬೇಕಾದ ಸಂಗತಿಯಾಗಿತ್ತು. ಕ್ರೈಸ್ತರಾದರೆ ನಾವು “ಕ್ರಿಸ್ತನಿಗಾಗಿ” ಎಲ್ಲವನ್ನು ಮಾಡಿ, ಒಂದು ಸಮೂಹಕ್ಕಾಗಿ, ಜೀವಿಸುತ್ತೇವೆ ಕಲಿಯುತ್ತೇವೆ ಮತ್ತು ಬೆಳೆಯುತ್ತೇವೆ ಏನು ನಾವು ಒಬ್ಬಂಟಿಗರಲ್ಲ!

ಶ್ರಮಕೊಡುವ ಜನರು (ವಚನ 6)

ಎಲ್ಲರು ಸಹ ಶ್ರಮಕೊಡುವ ಜನರನ್ನು ಎದುರಿಸಲೇ ಬೇಕು. ಅವರಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ! ಸಭೆಯು ಎಷ್ಟೆ ದೊಡ್ಡದಿದ್ದರೂ, ಅವರಲ್ಲಿ ಒಬ್ಬನು ಶ್ರಮಕೊಡುವವನು, ಏಕೆ ಮಾಡುವವನು, ದೂರು ಹೇಳುವವನು ಮತ್ತು ಸ್ವಾರ್ಥಿಯಾಗಿ ಸಭೆಯವರೆಲ್ಲರ ಶಕ್ತಿಯನ್ನು ಮತ್ತು ಮೂಲವನ್ನು ಸೆಳೆಯುವವನೂ ಆಗಿರುತ್ತಾನೆ. “ಯಾಕೆ ದೇವರು ಈ ವಿಷಯವನ್ನು ಸಮತೋಲನ ಮಾಡಿರುವುದಿಲ್ಲ” ಜನರು ತಮ್ಮ ಕೆಲಸಗಳಲ್ಲಿ ಮಗ್ನರಾಗಿ, ಇತರರನ್ನು ಒಂಟಿಯಾಗಿ ಯಾಕೆ ಜಡುವುದಿಲ್ಲ?

ಮೊದಲ ಹಂತದಲ್ಲಿ, ಸಭೆಯು ಶ್ರಮಕೊಡುವಂಥ ಜನರನ್ನು ಹೊಂದದೆ ಇರುವಂಥದ್ದು ಅನಿವಾರ್ಯ. ಕೆಲವು ಸಾಲಿ ಶ್ರಮಕೊಡುವಂಥ ಜನರು ಎಲ್ಲರಿಗೂ (ಕೆಟ್ಟ ಸಂದರ್ಭಗಳಲ್ಲಿ) ಸಹಾಯ ಮಾಡಿ ಬೆಳೆಯುವಂತೆ ಮಾಡುತ್ತಾರೆ. ತಾತ್ಕಾಲಿಕ ಪರಿಶೋಧಿಸಲ್ಪಡದಿದ್ದರೆ, ತಾತ್ಕಾಲಿಕವಾಗಿ ಕಲಿಯುವುದು ಹೇಗೆ? ಒಬ್ಬನು ನೋಂದುಕೊಳ್ಳದಿದ್ದರೆ, ಕ್ಷಮಾಪಣೆಯ ಅನುಭವವನ್ನು ಹೊಂದುವುದು ಹೇಗೆ? ತಪ್ಪುಗಳಾದರೆ ಅದರ ದಾಖಲೆ ಮಾಡುವುದಾದರೂ ಹೇಗೆ? ಶ್ರಮಕೊಡುವ ಜನರು ಹಾಗೂ ಶ್ರಮಕೊಡುವ ಸಂದರ್ಭಗಳು, ದೇವರು ಸಭೆಗೆ ಅನುಗ್ರಹಿಸಿರುವ ಉನ್ನತ ವರವಾಗಿದೆ!

ಸಭೆಯು ಎದುರಿಸುವ ಅಂತರಿಕ ಸಮಸ್ಯೆಗಳ ಕುರಿತು ಈ ಪತ್ರಿಕೆಯು ಆಗಾಗ್ಗೆ ನಮ್ಮ ಮನಸ್ಸಿಗೆ ನೆನಪು ಮಾಡುತ್ತದೆ. ಜನರಲ್ಲಿ ಸಮಸ್ಯೆಯು ಉದ್ಭವಿಸುವಾಗ, ಜನರಲ್ಲಿ ಗೊಂದಲ ನಿರ್ಮಾಣವಾಗಿ, ತಮ್ಮ ಕೈಗಳನ್ನು ಬೇಸರದಿಂದ ತಿರುಚಿಕೊಳ್ಳುತ್ತಾರೆ, ಆದಾಗ್ಯೂ ಸಭೆಯು ಈ ಸನ್ನಿವೇಶದಲ್ಲಿ ಅಭಿವೃದ್ಧಿ ಹೊಂದುವಂತೆ ಅದ್ಭುತವಾದ ಅವಕಾಶವನ್ನು ಪಡೆಯುತ್ತದೆ. ಪಾಲನು ಫಿಲಿಪೋನನಿಗೆ ಸ್ನೋಟಗೊಳ್ಳುವಂತಹ ಸಾಮರ್ಥ್ಯದ ಪತ್ರಿಕೆಯನ್ನು ಬರೆದನು, ಈ ನೋವಿನ ವಿಷಯವು, ಸಭೆಯನ್ನು ಯಾವ ಪರಿಸ್ಥಿತಿಗೆ ನಡಿಸಬಹುದಿತ್ತು ಎಂಬುದನ್ನು ತಿಳಿದನು. ಆ ಒಂದು ಪರಿಸ್ಥಿತಿಯಲ್ಲಿ, ಫಿಲಿಪೋನನನ್ನು ಕ್ರೈಸ್ತ ನಂಬಿಕೆಯ ಆಳವಾದ ಅನುಭವವನ್ನು ಹೊಂದಿದನು, ಅವನ ನಂಬಿಕೆಯನ್ನು ಯಥಾರ್ಥವಾಗಿ ಹಂಚಿಕೊಂಡನು, ಈ ಶಕ್ತಿಯುತವಾದ ಮಾದರಿಯಿಂದ ಸಭೆಯನ್ನು ಬಲಪಡಿಸಿದನು (ವಚನ 6). ಶ್ರಮಕೊಡುವ ಸಂಗತಿಯು ಸಭೆಗೆ ಉತ್ತಮವಾದದ್ದೆ!

ನಮಗೆ ಪರಸ್ಪರ ಅಗತ್ಯವಿದೆ (ವಚನ 6)

ನದಿಯ ಬಳಿಯಲ್ಲಿ ಜೀವಿ ಜಿಲ್ಲೆ ಅಮೇರಿಕದ ಸ್ಥಳಿಯ ಗುಡ್ಡಗಾಡು ಜನಾಂಗದ ಒಂದು ಅದ್ಭುತವಾದ ಕಥೆಯಿದೆ. ಒಂದು ದಿನ ಅವರನ್ನು ಆಕ್ರಮಣಮಾಡಲು, ಅವರ ವೈರಿಗಳು ಗುಡ್ಡದಿಂದ ಇಳಿದು ಅವರ ಬಳಿಗೆ ಬರುತ್ತಿದ್ದರು. ಆ ನದಿಯಲ್ಲಿ ಬಲವುಳ್ಳ ಪ್ರವಾಹವು ಇದ್ದದ್ದರಿಂದ, ಅವರನ್ನು ಸಹ ಅದನ್ನು ಈಜಿ, ವೈರಿಗಳಿಂದ ತಪ್ಪಿಸಿಕೊಳ್ಳಲು ಅಸಾಧ್ಯವಾದಂಥ ಸನ್ನಿವೇಶದಲ್ಲಿ ಸಿಲುಕಿಕೊಂಡರು. ಅವರಿಗೆ ಯಾವುದೇ ಆಯ್ಕೆ ಇಲ್ಲದೆ ಇದ್ದದ್ದರಿಂದ, ಶಕ್ತಿಯುತವಾದ ಸೈನಿಕರು ಬಲಹೀನರನ್ನು ಹಾಗೂ ಎಳೆ ಪ್ರಾಯದವರನ್ನು ತಮ್ಮ ಹೆಗಲ ಮೇಲೆ ಹೊತ್ತು ಕೊಂಡು ನೀರಿನಲ್ಲಿ ಚಲಿಸಿದರು. ಅದರ ಅರ್ಥವಾಗಿ ಅವರೆಲ್ಲರು ಸುರಕ್ಷಿತವಾಗಿ ನದಿಯನ್ನು ದಾಟಿದರು. ಯೌವನಸ್ಥರು ಮತ್ತು ಬಲಹೀನರ ಬಾರವು, ಅವರ ಕಾಲುಗಳನ್ನು ನದಿಯ ತಳದಲ್ಲಿ ದೃಢವಾಗಿ ಇಡಲು ಸಹಾಯಿಸಿದ್ದರಿಂದ ಅವರಿಗೆ ಸುರಕ್ಷೆ ಉಂಟಾಯಿತು. ಅವರೆಲ್ಲರು ಬದುಕಿ ಉಳಿದು ಬೇಕಾದರೆ ಅವರ ಗುಂಪಿನಲ್ಲಿದ್ದ ಬಲಹೀನರ ಮತ್ತು ಎಳೆ ಪ್ರಾಯದವರ ಅಗತ್ಯ ಇತ್ತು!

“ನಮ್ಮೆಲ್ಲರವ ಯಾವುದನ್ನಾದರೂ ನೀವು ಇಷ್ಟಪಡುವುದಿಲ್ಲವೇ?” (ವಚನ 7)

ಒಂದು ಸಾಲಿ ಒಬ್ಬ ಪ್ರಸಂಗಿಯು ದೊಡ್ಡ ಪಟ್ಟಣದಲ್ಲಿ ಕೆಲಸಮಾಡುತ್ತಿದ್ದು, ಒಂದು ಭಾನುವಾರ ಹೆಚ್ಚಿನ ಸಭೆಯಲ್ಲಿ ಪ್ರಸಂಗ ಮಾಡಲು ಹೋಗುತ್ತಿದ್ದನು. ಅನೇಕ ತಿಂಗಳುಗಳಿಂದ ಆ ಸಭೆಯಲ್ಲಿ ಬೋಧಿಸುತ್ತಿದ್ದರೂ, ಆ ಭಾನುವಾರದಲ್ಲೇ ನಡೆದ ಒಂದು ಘಟನೆಯು ಅವರ ಸೇವೆಯ ಶೈಲಿಯನ್ನೇ ಬದಲಿಸಿತು. ಆ ದಿನವೆಲ್ಲ ಪ್ರಸಂಗ ಮಾಡಿ, ಸಹೋದರರನ್ನು ಸಂಧಿಸಿ, ತಮ್ಮ ಮನೆಗೆ ಹೊರಟರು. ವಾಹನ ನಿಲ್ದಾಣದಿಂದ ಅವರು ಹೊರ ಚಲಿಸುವಾಗ ಒಬ್ಬ ಸಭೆಯ ಸ್ತ್ರೀ ಅವರಿಗೆ ಕೈ ತೋರಿಸಿ ಸಮೀಪಕ್ಕೆ ಬಂದಳು, ಅವರು ತಮ್ಮ ವಾಹನದ ಗಾಜನ್ನು ಸಲಿಸಿ ನೋಡುವಾಗ, ಅವಳು ಅಳುತ್ತಿದ್ದಳು. ಅವಳ ಸಮಸ್ಯೆ ಏನು ಎಂದಾಗ ಅವಳು ಪ್ರತಿಕ್ರಿಯಿಸಿ, “ನಮ್ಮೆಲ್ಲರವ ಯಾವುದನ್ನಾದರೂ ನೀವು ಇಷ್ಟಪಡುವುದಿಲ್ಲವೇ?” ಎಂದಳು.

ಆ ಸ್ತ್ರೀಯ ದೃಷ್ಟಿಕೋನವು, ಪ್ರಸಂಗಿಯನ್ನು ದಿಗ್ಭ್ರಾಂತಗೊಳಿಸಿತು, ಇದನ್ನೇ ಪ್ರಸಂಗಿಯು ಸಭೆಯು ಅನುಸರಿಸುವಂತೆ ಬೋಧಿಸಿದ್ದನೋ? ಅವರು ಆ ರಾತ್ರಿ ತಮ್ಮ ಮನೆಗೆ ಹಿಂದಿರುಗಿದಾಗ, ಅವರು ಬೋಧಿಸಿದ ಪ್ರಸಂಗದ ಕುರಿತು ತುಲನೆ ಮಾಡಿದರು. ಅವರು ಆ ಸಭೆಯ ಜನರನ್ನು ಪ್ರೀತಿಸುತ್ತಿದ್ದರೂ, ಅವರು ಏನನ್ನು ಮಾಡುತ್ತಿರಲಿಲ್ಲವೋ ಅದರ ಕುರಿತಾಗಿ ಮಾತ್ರ ಅವರು ಬೋಧಿಸಿದ್ದರು, ಅವರು ಭವಿಷ್ಯದಲ್ಲ ಸಮತೋಲನವಾದ ದೃಷ್ಟಿಯನ್ನು ಮಾತ್ರ ಪ್ರಸಂಗಿಸಲು ನಿರ್ಣಯಿಸಿದ್ದರು. ಕ್ರೈಸ್ತರು, ಯಾವುದನ್ನು ಸರಿಯಾಗಿ ಮಾಡುತ್ತಿದ್ದರೋ ಅದನ್ನೇ ಅವರು ವಿವೇಚಿಸಿದರು.

ಫಿಲೆಮೋನನ ಪತ್ರಿಕೆಯಲ್ಲಿ, ಪೌಲನು ಕಷ್ಟಕರವಾದ ಪ್ರಸಂಗವನ್ನು ಹೊಂದಿದ್ದನು. ಅವನು ಆಡಳಿತದ ಕಾನೂನಿನ, ಸಂಸ್ಕೃತಿಯ, ಹಾಗೂ ಆರ್ಥಿಕ ವಿಷಯಗಳನ್ನು ಒತ್ತಿ ಹೇಳಬೇಕಿತ್ತು. ಅವನ ಸಂದೇಶವನ್ನು ಅವರು ಸಕಾರಾತ್ಮಕವಾಗಿ ಅಂಗೀಕರಿಸದಿದ್ದರೆ, ಅಲ್ಲ ಕೋಪ ಉಂಟಾಗಿ, ಸಭೆಯು ವಿಭಜನೆಗೊಳ್ಳುವ ಸಾಧ್ಯತೆ ಇತ್ತು. ಆ ಹೇಳಿಕೆಯನ್ನು ನೀಡುವ ಮೊದಲು, ಫಿಲೆಮೋನನು ಈಗಾಗಲೇ ಮಾಡುತ್ತಿದ್ದ ಕಾರ್ಯಗಳ ಕುರಿತಾಗಿ ಪೌಲನು ವಿವರಿಸಿದ್ದನು. ಅವನು ಅವನನ್ನು “ಪ್ರಿಯ ಸಹೋದರನು ಮತ್ತು ಜೊತೆ ಕೆಲಸದವನು ಎಂದು” (ವಚನ 1). ಪ್ರಬೋಧಿಸಿದ್ದನು. ಮತ್ತು ಫಿಲೆಮೋನನು ತೋರಿದ ಪ್ರೀತಿ ಮತ್ತು ನಂಬಿಕೆಗಾಗಿ ದೇವರನ್ನು ವಂದಿಸಿದನು ಎಂದು ತಿಳಿಸಿದನು (ವಚನಗಳು 4, 5). ಫಿಲೆಮೋನನು ಹೇಳಸಬ್ಬವಾದ “ಸಂತೋಷವನ್ನು ಮತ್ತು ಆದರಣೆಯನ್ನು” ನೀಡಿದ್ದನು ಎಂದು ಅವನನ್ನು ಪ್ರೋತ್ಸಾಹಿಸಿದ್ದನು (ವಚನ 7). ಅವನು ಕ್ರೈಸ್ತರನ್ನು ಪ್ರೀತಿಸಿ ಉತ್ತೇಜನ ಪಡಿಸಿದ್ದರಿಂದ ಈ ಕಾರ್ಯಸಾಧ್ಯವಾಗಿತ್ತು. ಫಿಲೆಮೋನನು ಈಗಾಗಲೇ ಮಾಡುತ್ತಿದ್ದ ವಿಷಯಗಳನ್ನು ಪೌಲನು ಅವನು ಮುಂದೆ ಮಾಡಬೇಕಿದ್ದ ಸಂಗತಿಗಳನ್ನು ದೃಢಪಡಿಸಿದನು.

ಟಿಪ್ಪಣಿಗಳು

“ನೀನು” ಎಂಬುದು ವಿಕಪದದಲ್ಲಿದ್ದು, ವಚನ 4ರಿಂದ ಮುಂದುವರಿದು ವಚನ 22ರ ಕಡೆಯ ಭಾಗದಲ್ಲಿ ಅಂತಗೊಳ್ಳುತ್ತದೆ. ವಚನ 6ರಲ್ಲಿ ಒಂದು ಅವಕಾಶವಿರಬಹುದು, “ನಿಮ್ಮ ನಂಬಿಕೆಯಿಲ್ಲದವ ಅನ್ಯೋನ್ಯತೆ” ಎಂದು ಪೌಲನು ಹೇಳಿರುವನು. ²Joseph A. Fitzmyer, *The Letter to Philemon*, The Anchor Bible (New York: Doubleday, 2000), 97. ³Walter Bauer, *A Greek-English Lexicon of the New Testament and Other Early Christian Literature*, 3d ed., rev. and ed. Frederick William Danker (Chicago: University of Chicago Press, 2000), 335. ⁴James D. G. Dunn, *The Epistle to the Colossians and to Philemon*, The New International Greek Testament Commentary (Grand Rapids, Mich.: Wm. B. Eerdmans Publishing Co., 1996), 319. ⁵Bauer, 766. ⁶Ibid., 938. ⁷Ibid., 69.